

Book IV 282/2014-15

ಈ ದಸ್ತಾವೇಜು ಹಾಳೆಯನ್ನು ಕರ್ನಾಟಕ ಸರ್ಕಾರದ  
ಅಡಿಯಲ್ಲಿ ಸಂಖ್ಯೆ ಕಂ-152 ಮುನೋಮು 2003  
ದಿನಾಂಕ 09-05-2003ರ ಪ್ರಕಾರ ಮುದ್ರಿಸಲಾಗಿದೆ.

ಕರ್ನಾಟಕ ಸರ್ಕಾರ  
Government of Karnataka

ದಸ್ತಾವೇಜು ಹಾಳೆ  
Document Sheet

ನೋಂದಣಿ ಹಾಗೂ ಮುದ್ರಾಂಕ ಇಲಾಖೆ  
Registration and Stamps Department

ಬೆಲೆ : ರೂ. 2/-

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಬಳಸಲು ಸಾಧ್ಯವಿಲ್ಲ  
This sheet can be used for any document  
ಮಾಡಲಾಗಿದೆ  
ಪಾವತಿಸಿದ ಒಟ್ಟು ಮುದ್ರಾಂಕ ಶುಲ್ಕ ರೂ. 14-15

ದಸ್ತಾವೇಜನ್ನು ಬರೆದುಕೊಟ್ಟ ದಿನಾಂಕ  
Date of execution

ತೆ



## AMENDED TRUST DEED

In view of the Trust Deed executed in respect of **SRI GANGA PARAMESHWARI EDUCATIONAL TRUST (Regd)** which was registered in document No. 48/2003-04, Book-IV dated: 02-08-2003 (Registered on 04-08-2003 this Amended Trust Deed is executed on this the 29<sup>th</sup> day of September 2014 at Gulbarga by


1. **Smt. AMARESHWARI CHINCHANSUR W/o BABURAO CHINCHANSUR**, Age: 56 years, Occ: Business-cum-Industrialist; R/o No.125, Shanti Nagar, MSK Mill Road, Gulbarga. (President of the Trust)
2. **Smt. VIJAYA W/o SUBHASHCHANDRA**, Age: Major, Occ: Household, R/o Kamalapur, Tq: Dist: Gulbarga. (Trustee of the Trust)


in which shall always means and includes all their respective heirs, successors, assignees, administrators etc., on the terms and conditions mentioned below:

**WHEREAS**, a Registered Trust Deed has been formed under the name and style of **SRI GANGA PARAMESHWARI EDUCATIONAL TRUST** which is registered vide document No. 48/2003-04, Book-IV, dated: 02-08-2003 (Registered on 04-08-2014) and the same trust is formed by the following persons :

- 1) Smt. Amareshwari Chinchansur W/o Baburao Chinchansur - President
- 2) Sri. Ramesh K. Jamadar S/o Khandappa Jamadar - Vice President
- 3) Sri. Rathan Kumar S/o Veeranna - General Secretary
- 4) Sri. Shashikanth Chinchansur S/o Sharanappa Chinchansur - Treasurer
- 5) Sri. Nagendra Jamadar S/o Lakshmanrao Jamadar - Member
- 6) Smt. Meera W/o Ramesh K. Jamadar - Member
- 7) Smt. Sharada W/o Sharanappa Chinchansur - Member
- 8) Smt. Suchitra W/o Jagannatha K. Jamadar - Member.
- 9) Smt. Shashirekha W/o Nagendra Jamadar - Member

Contd2

1) 

2) 

262/475



Print Date & Time : 29-09-2014 12:30:31 PM

ದಸ್ತಾವೇಜು ಸಂಖ್ಯೆ : 262

ಸಬ್ ರಜಿಸ್ಟ್ರಾರ್ ಗುಲ್ಬರ್ಗಾ ರವರ ಕಛೇರಿಯಲ್ಲಿ ದಿನಾಂಕ 29-09-2014 ರಂದು 12:23:51 PM ಗಂಟೆಗೆ ಈ ಕೆಳಗೆ ವಿವರಿಸಿದ ಶುಲ್ಕದೊಂದಿಗೆ

ಕ್ರಮ ಸಂಖ್ಯೆ	ವಿವರ	ರೂ. ವೆ.
1	Registration Fee	200.00
2	ಸ್ಯಾನಿಂಗ್ ಫೀ	490.00
	ಒಟ್ಟು :	690.00

ಶ್ರೀಮತಿ ಅಮರೇಶ್ವರಿ ಚಿಂಚನ್ನೂರ ಗಂಡ ಬಾಬುರಾವ ಚಿಂಚನ್ನೂರ ಇವರಿಂದ ಹಾಜರ ಮಾಡಲ್ಪಟ್ಟಿದೆ

ಹೆಸರು	ಫೋಟೊ	ಹೆಚ್ಚಿಟ್ಟನ ಗುರುತು	ಸಹಿ
ಶ್ರೀಮತಿ ಅಮರೇಶ್ವರಿ ಚಿಂಚನ್ನೂರ ಗಂಡ ಬಾಬುರಾವ ಚಿಂಚನ್ನೂರ			

ಬರೆದುಕೊಟ್ಟಿದ್ದಾಗಿ ಒಪ್ಪಿರುತ್ತಾರೆ

29 SEP 2014

ಕ್ರಮ ಸಂಖ್ಯೆ	ಹೆಸರು	ಫೋಟೊ	ಹೆಚ್ಚಿಟ್ಟನ ಗುರುತು	ಸಹಿ
1	ಅಮರೇಶ್ವರಿ ಚಿಂಚನ್ನೂರ ಗಂಡ ಬಾಬುರಾವ ಚಿಂಚನ್ನೂರ . (ಬರೆಸಿಕೊಂಡವರು)			
2	ಅಮರೇಶ್ವರಿ ಚಿಂಚನ್ನೂರ ಗಂಡ ಬಾಬುರಾವ ಚಿಂಚನ್ನೂರ . (ಬರೆದುಕೊಡುವವರು)			

ರಜಿಸ್ಟ್ರಾರ್

29 SEP 2014

ಈ ದಸ್ತಾವೇಜು ಹಾಳೆಯನ್ನು ಕರ್ನಾಟಕ ಸರ್ಕಾರದ  
ಆದೇಶ ಸಂಖ್ಯೆ ಕಂ-152 ಮುನೋಮು 2003  
ದಿನಾಂಕ 09-05-2003ರ ಪ್ರಕಾರ ಮುದ್ರಿಸಲಾಗಿದೆ.

ಕರ್ನಾಟಕ ಸರ್ಕಾರ  
Government of Karnataka

ದಸ್ತಾವೇಜು ಹಾಳೆ  
Document Sheet

ತೇ



ನೋಂದಣಿ ಹಾಗೂ ಮುದ್ರಾಂಕ ಇಲಾಖೆ  
Registration and Stamps Department

ಬೆಲೆ : ರೂ. 2/-

ಈ ಹಾಳೆಯನ್ನು ಯಾವುದೇ ದಸ್ತಾವೇಜಿನಲ್ಲಿ ಬಳಸಲು ಸಾಧ್ಯವಿದೆ.  
This sheet can be used for any document

ದಸ್ತಾವೇಜನ್ನು ಬರೆದುಕೊಟ್ಟ ದಿನಾಂಕ  
Date of execution

ಪಾವತಿಸಿದ ಒಟ್ಟು ಮುದ್ರಾಂಕ ಶುಲ್ಕ ರೂ.  
Total stamp duty paid Rs.

: 2 :

And whereas, the above said persons from Sl. No.2 to 9 have submitted their resignation and the board of meeting of the trust has accepted their resignation on 16-06-2014. Hence, the above said persons from Sl. No.2 to 9 are no more trustees and members of the above said trust.

That, for smooth running of the trust one **Smt. VIJAYA W/o SUBHASHCHANDRA** has been taken as Trustee and she will be new trustee of the said trust.

Hence, the following are the new Board of Trustee.

1. **Smt. AMARESHWARI CHINCHANSUR W/o BABURAO CHINCHANSUR**  
President of the Trust
2. **Smt. VIJAYA W/o SUBHASHCHANDRA,**  
Trustee of the Trust

Further, the board of trust have decided to amend the bye-laws of the original Trust and intending to insert the new clauses :

**Inserting Clauses in aims and objectives Section.**

1. Financial resources for the objects and activities of the Trust shall be raised through donations / loan from any financial institutions like State and Central Government, Co-Operative Society and Banks / Schedule Banks and Nationalized Banks etc.
2. Trust can acquire, hold and lease out or mortgage or gift or MoU with other Educational Institutions, Sale of the Trust Assets to the Financial Institutions / Educational Institutions for mobilization of funds / better administration for the development of the Trust.



Contd3

1)

2)

ಲಲಿತಾ

ಕ್ರಮ ಸಂಖ್ಯೆ 263/14-15

ಕ್ರಮ ಸಂಖ್ಯೆ	ಹೆಸರು	ವೋಟೋ	ಹೆಚ್ಚಿಟ್ಟ ಗುರುತು	ಸಹಿ
3	ವಿಜಯಾ ಗಂಡ ಸುಭಾಶ್ಚಂದ್ರ (ಬರೆದುಕೊಡುವವರು)			ಲಾ ಶ್ಯ ಯ

ಸಬ್ ರಜಿಸ್ಟ್ರಾರ್  
ಡಿ.ಎ. ಹರೀಶ್  
ಜಿಲ್ಲೆವರಿ ಹಾಕ ನೋಂದಣಾಧಿಕಾರಿ  
ರಾಜೀವ್

29 SEP 2019

263/14-15  
\*

ಈ ದಸ್ತಾವೇಜು ಹಾಳೆಯನ್ನು ಕರ್ನಾಟಕ ಸರ್ಕಾರದ  
ಅಧೀನ ಸಂಖ್ಯೆ ಕಂ: 152 ಮುನೋಮು 2003  
ದಿನಾಂಕ 09-05-2003ರ ಪ್ರಕಾರ ಮುದ್ರಿಸಲಾಗಿದೆ.

ಕರ್ನಾಟಕ ಸರ್ಕಾರ  
Government of Karnataka

ದಸ್ತಾವೇಜು ಹಾಳೆ  
Document Sheet

೨೬



ನೋಂದಣಿ ಹಾಗೂ ಮುದ್ರಾಂಕ ಇಲಾಖೆ  
Registration and Stamps Department

ಬೆಲೆ : ರೂ. 2/-

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು.  
This sheet can be used for any document

262/44-1  
ಶ್ರೀ ಶುಭದ ದಾಸರಾಜ್

ದಸ್ತಾವೇಜನ್ನು ಬರೆದುಕೊಟ್ಟ ದಿನಾಂಕ  
Date of execution

ಪಾವತಿಸಿದ ಒಟ್ಟು ಮುದ್ರಾಂಕ ಶುಲ್ಕ ರೂ.  
Total stamp duty paid Rs.

: 3 :

3. In the event of dissolution or winding up of the Trust, all the liabilities must be fulfilled before liquidation.
4. In the event of dissolution or winding up of the trust, the assets and properties remaining as on the date of such dissolution or winding up shall under no circumstances be distributed among the trustees but the same shall be transferred to another trust whose objective are similar to those of this trust.
5. To obtain Registration U/s 12 (A) of Income Tax Act 1961 of recognition U/s 80G of Income Tax Act 1961.
6. To obtain Registration under F.C.R.A.
7. To adopt and implement all Government / Semi Government schemes.
8. To accumulate the income of the trust for eventual application of the Trust objects pending which invest the accumulation strictly in accordance with the relevant provisions of the Income Tax Act 1961 and particularly in accordance with Sec. 13 (1) (d) R/w Sec. 11 (5) of the said Act.
9. The fund of the Trust shall be invested in the modes specified under the provisions of Sec. 13 (1) (d) R/w Sec. 11 (5) Clause of Income Tax Act 1961 as amended from time to time.
10. All the Books of Accounts of the Trust shall be audited from a Chartered Accountant every year and an Audit Report is to be obtained and maintained in the Trust. Such Auditor (C.A) shall be appointed every year in the meeting of the Trust, the Accounting year for the purpose of the Books and Accounts of the Trust shall be from 1<sup>st</sup> April to 31<sup>st</sup> March of the succeeding year.

Contd4

1) 

2) ಲಿಪಿ

ಕರ್ನಾಟಕ ನಾಗರಾಜ್ಯ 262/14-15


ನಿರೀಕ್ಷಿಸಿ

ಕ್ರ. ಸಂಖ್ಯೆ	ನಿರೀಕ್ಷಿಸಿದ ವಿಷಯ	ಸಹಿ
1	ಪರಿಶೋಧಕರ ಸೇವೆಗಳಿಗೆ ಸಂಬಂಧಿಸಿದಂತೆ ಸೂಚನೆ ಸಂ : ಸಿ. 100, ಸಿ. 101, ಸಿ. 102	11/11
2	ಪರಿಶೋಧಕರ ಸೇವೆಗಳಿಗೆ ಸಂ : ಸಿ. 103, ಸಂ : ಸಿ. 104, ಸಿ. 105	12


ಸಹಿ  
ಡಿ.ಎ. ಪರಿಶೋಧಕ

ಪಟ್ಟಣದ ಉಪ ನಿರೀಕ್ಷಣಾಧಿಕಾರಿ  
ಗುಲಬರ್ಗಾ.


29 SEP 2014



4 ನೇ ಪ್ರಕಟಣೆ ದೃಢೀಕರಣ  
ನಂಬರ್ GLB-4-00262-2014-15 ಆಗಿ  
ಸಿ.ಡಿ. ನಂಬರ್ GLB0340 ನೇ ಪ್ರಕಟಣೆ  
ದಿನಾಂಕ 29-09-2014 ರಂದು ನಿರೀಕ್ಷಣಾಧಿಕಾರಿಯಾಗಿದೆ



ಸಹಿ  
ಡಿ.ಎ. ಪರಿಶೋಧಕ



Designed and Developed by C-DAC, ACIS, Pune

ಪಟ್ಟಣದ ಉಪ ನಿರೀಕ್ಷಣಾಧಿಕಾರಿ  
ಗುಲಬರ್ಗಾ. 29 SEP 2014

ನಂ. 3001  
GA.

ಈ ದಸ್ತಾವೇಜು ಹಾಳೆಯನ್ನು ಕರ್ನಾಟಕ ಸರ್ಕಾರದ  
ಆವೇಶ ಸಂಖ್ಯೆ ಕಂ-152 ಮುನೋಮು 2003  
ದಿನಾಂಕ 09-05-2003ರ ಪ್ರಕಾರ ಮುದ್ರಿಸಲಾಗಿದೆ.

ಕರ್ನಾಟಕ ಸರ್ಕಾರ  
Government of Karnataka

ದಸ್ತಾವೇಜು ಹಾಳೆ  
Document Sheet

ಶ್ರೀ



ನೋಂದಣಿ ಹಾಗೂ ಮುದ್ರಾಂಕ ಇಲಾಖೆ  
Registration and Stamps Department

ಬೆಲೆ : ರೂ. 2/-

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು  
This sheet can be used for any document

262/54-4

ದಸ್ತಾವೇಜನ್ನು ಬರೆದುಕೊಟ್ಟ ದಿನಾಂಕ  
Date of execution

ಪಾವತಿಸಿದ ಒಟ್ಟು ಮುದ್ರಾಂಕ ಶುಲ್ಕ ರೂ.  
Total stamp duty paid Rs.

: 4 :

Further the following amendment and clauses are also added in this amended trust.

**POWERS, FUNCTIONS AND DUTIES OF THE BOARD OF TRUSTEES:**

- 1) The Trust shall formulate the policy matters and execute the same in furtherance of its aims and objects.
- 2) The President of the Trust is entitled to have the possession of all the books, documents, etc., pertaining to the Trust and she shall produce the same for verification of the other Trustee/member, as and when required by them for their inspection, during the working hours on any working day.
- 3) Any of the Trustee/s is intending to get discharged from the Trust or to retire from the Trust, in such event, such Trustee is at liberty to do so with one months prior intimation/notice to all the other Trustees and to the Trust and all the expenses for his retirement, or otherwise, etc., shall be borne by such Trustee. Further, such Trustee shall clear of all the dues owned by him to the Trust and shall transfer all the properties, etc., in the possession of such Trustee in favour of the Trust.
- 4) To demand all monies payable and receivable by the Trust and give effectual receipts and discharge by themselves or through their authorised agents or servants etc.
- 5) Advance money, invest, create, reserve, set aside remarks, deposits, in any bank or otherwise deal with the money or funds or grant and financial assistance of the Trust, not immediately required for the object of the Trust, in such form/s, manner, and in such securities, as may be decided in the Board of Trustees, in consistence with the provisions of the Section 13 (1) of the Income Tax Act.

Contd5

1) 

2) ಅಧೀನಿಯಾ

8  
-೧೨ ಪುಟದ ದಸ್ತಾವೇಜು 262/14-೨೫



ಕರ್ನಾಟಕ ಸರ್ಕಾರ  
ನೋಂದಣಿ ಹಾಗೂ ಮುದ್ರಾಂಕ ಇಲಾಖೆ  
Department of Stamps and Registration

ಪ್ರಮಾಣ ಪತ್ರ


1957 ರ ಕರ್ನಾಟಕ ಮುದ್ರಾಂಕ ಕಾಯ್ದೆಯ ಕಲಂ 10 ಎ ಅಡಿಯಲ್ಲಿಯ ಪ್ರಮಾಣ ಪತ್ರ

ಶ್ರೀಮತಿ ಅಮರೇಶ್ವರಿ ಚಂಚನ್ನೂರ ಗಂಡ ಬಾಬುರಾವ ಚಂಚನ್ನೂರ , ಇವರು 1000.00 ರೂಪಾಯಿಗಳನ್ನು ನಿಗದಿತ ಮುದ್ರಾಂಕ ಶುಲ್ಕವಾಗಿ ಪಾವತಿಸಿರುವುದನ್ನು ದೃಢೀಕರಿಸಲಾಗಿದೆ

ಪ್ರಕಾರ	ಮೊತ್ತ (ರೂ.)	ಹಣದ ಪಾವತಿಯ ವಿವರ
By Cash	1000.00	ನಗದು ಹಣ ಪಾವತಿಸಲಾಗಿದೆ
ಒಟ್ಟು :	1000.00	

ಸ್ಥಳ : ಗುಲ್ಬರ್ಗಾ

ದಿನಾಂಕ : 29/09/2014

  
ಉಪ-ನೋಂದಣಿ ಮಂಡಳಿ ಅಧೀಶ  
ಕೆ.ಬಿ.ಎ.ಎ. ನೋಂದಣಾಧಿಕಾರಿ  
ಗುಲ್ಬರ್ಗಾ.

Designed and Developed by C- DAC ,ACTS Pune.

29 SEP 2014

29/09/2014



ಈ ದಸ್ತಾವೇಜು ಹಾಳೆಯನ್ನು ಕರ್ನಾಟಕ ಸರ್ಕಾರದ  
ಆದೇಶ ಸಂಖ್ಯೆ ಕಂ 152 ಮುನೋಮು 2003  
ದಿನಾಂಕ 09-05-2003ರ ಪ್ರಕಾರ ಮುದ್ರಿಸಲಾಗಿದೆ.

ಕರ್ನಾಟಕ ಸರ್ಕಾರ  
Government of Karnataka

ದಸ್ತಾವೇಜು ಹಾಳೆ  
Document Sheet

ತೀ



ನೋಂದಣಿ ಹಾಗೂ ಮುದ್ರಾಂಕ ಇಲಾಖೆ  
Registration and Stamps Department

ಚೆಲೆ : ರೂ. 2/-

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು.  
This sheet can be used for any document

9.11.2023 262/114-157


ದಸ್ತಾವೇಜನ್ನು ಬರೆದುಕೊಟ್ಟ ದಿನಾಂಕ  
Date of execution

ಪಾವತಿಸಿದ ಒಟ್ಟು ಮುದ್ರಾಂಕ ಶುಲ್ಕ ರೂ.  
Total stamp duty paid Rs.

: 5 :

- 6) Borrow or raise funds with or without security from the Banks or from any private or Government or Semi-Government authorities or voluntary organisation or any other financing Agencies, in any manner the Board of Trustees may think fit and proper and expedient in the interest of the Trust or raise by conducting any exhibition, show or other forms of works permissible by law or drive for the purpose of raising moneys or funds, for the object or purposes of the Trust.
- 7) To sue and to conduct, defend or compromise any legal action/s or other proceedings in any court of law or authorities or bodies and do all such acts, deeds, etc.; incidental thereto, for safeguarding the interest of the Trust, in the name of the Trust.
- 8) To claim any exemptions of taxes, etc., from the Corporation and other Government authorities.
- 9) To execute all documents, relating to the properties of the Trust or for any loans, which might be required for the Trust or any grants or financial assistance, receivable from the Agencies, etc.
- 10) The Board of Trustee may delegate any or all of their powers to any one or more of them for such time/s and such purpose/s as they deem fit.
- 11) The Board of Trustee may constitute such committee/s, as may be necessary, consisting of Trustee or non-Trustee, from time to time for any specific purpose and may invite any person as special invitee and to dissolve such committee/s at any time in the discretion of the Board of Trustees.
- 12) In addition to the above, the Trustees, in pursuance of any law, central or state, governing the administration of the Trust shall do all such things, acts, deeds, as it is expedient.

Contd6

1) 

2) ಎಚ್.ಎಚ್.ಎಚ್.

ಈ ದಸ್ತಾವೇಜನ್ನು ಹಾಳೆಯನ್ನು ಕರ್ನಾಟಕ ಸರ್ಕಾರದ  
ಅದೇಶ ಸಂಖ್ಯೆ ಕಂಎ/152 ಮುನೋಮು 2003  
ದಿನಾಂಕ 09-05-2003ರ ಪ್ರಕಾರ ಮುನ್ಸಿಲಾಗಿದೆ.

ಕರ್ನಾಟಕ ಸರ್ಕಾರ  
Government of Karnataka

ದಸ್ತಾವೇಜು ಹಾಳೆ  
Document Sheet

ತೆ



ನೋಂದಣಿ ಹಾಗೂ ಮುದ್ರಾಂಕ ಇಲಾಖೆ  
Registration and Stamps Department

ಚೀಟಿ : ರೂ. 2/-

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು  
This sheet can be used for any document

ದಸ್ತಾವೇಜನ್ನು ಬರೆದುಕೊಟ್ಟ ದಿನಾಂಕ  
Date of execution

ಪಾವತಿಸಿದ ಒಟ್ಟು ಮುದ್ರಾಂಕ ಶುಲ್ಕ ರೂ.  
Total stamp duty paid Rs.

: 6 :

- 13) The President shall be having the power to appoint or employ any person/s suitable to the nature of their activities and requirements of the particular work, as may be necessary from time to time and on such terms and conditions as they deem fit. The President may frame, if required, the cadre, the recruitment rules, service conditions and code of conducts for their employees, separately or may adopt any such rules, as and when required and found suitable, of any other organisation or Government.
- 14) To accept any composition or any security for any debt or for any property claimed.
- 15) To allow any time for payment of any debt/s.
- 16) To compromise, compound, abandon, submit to arbitration or otherwise settle any debt, account, claim, any suit or anything whatsoever relating to the Trust.
- 17) For any of the above or any other purpose/s, enter into, give execute and so such agreements, instruments of composition of arrangement, releases and other things as to them seem expedient, without being responsible for any loss occasioned by any such act or thing so done by them in good faith.
- 18) The President is empowered to carry out the aims and objects of the Trust and also to do all such acts, deeds, things, etc., necessary or proper to discharge the responsibilities of the Board for achieving its aims and objects or for conducting the functions and the business of the Trust property.
- 19) All the receipts for the cash received for and on behalf of Trust shall be signed by the President.

Contd7

1)

2)

ಎಚ್.ಎಚ್.ಎಚ್.

ಈ ದಸ್ತಾವೇಜು ಹಾಳೆಯನ್ನು ಕರ್ನಾಟಕ ಸರ್ಕಾರದ  
ಆದೇಶ ಸಂಖ್ಯೆ ಕರ್ನಾ.152 ಮುನೋಮು2003  
ದಿನಾಂಕ 09-05-2003ರ ಪ್ರಕಾರ ಮುದ್ರಿಸಲಾಗಿದೆ.

ಕರ್ನಾಟಕ ಸರ್ಕಾರ  
Government of Karnataka

ದಸ್ತಾವೇಜು ಹಾಳೆ  
Document Sheet

ತೇ



ನೋಂದಣಿ ಹಾಗೂ ಮುದ್ರಾಂಕ ಇಲಾಖೆ  
Registration and Stamps Department

ಪುಟ : ರೂ. 2/A

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು  
This sheet can be used for any document

ದಸ್ತಾವೇಜನ್ನು ಬರೆದುಕೊಟ್ಟ ದಿನಾಂಕ  
Date of execution

ಪಾವತಿಸಿದ ಒಟ್ಟು ಮುದ್ರಾಂಕ ಶುಲ್ಕ ರೂ.  
Total stamp duty paid Rs.

: 7 :

- 20) To open accounts in any Nationalised Bank, Scheduled Banks, Co-Operative Banks, Financial Institutions in the name of the Trust, which shall be operated by the President only.
- 21) To frame rules and regulations for efficient management of the Trust.
- 22) To add, amend, alter, vary and modify the rules and regulations framed by it.
- 23) To appoint Auditors, legal advisors, etc., for the protection of and preserving the rights of the Trust.
- 24) To fix honorarium for the Trustees for their work done for the Trust, etc.
- 25) To suspend or to remove any of the Trustee/s acting inconsistently or against the interest, aims and objects of the Trust or in the event of their becoming insolvent, insane, lunatic, bankrupt or getting involved in any act or moral turpitude.
- 26) Within the limits prescribed by this instrument, the Trustees shall have power to do all acts, deeds, and things necessary or expedient for the carrying out of the objects of the Trust.

### POWERS, FUNCTIONS AND DUTIES

#### 1) THE PRESIDENT

The President is having the following powers and functions :

1. To manage and guide the Trustees of the Trust in smooth management and operation of the Trust for the purpose achieving of its objects.

Contd8

1)

2) ಪ್ರತಿಷ್ಠೆ

ಈ ದಸ್ತಾವೇಜು ಹಾಳೆಯನ್ನು ಕರ್ನಾಟಕ ಸರ್ಕಾರದ  
ಆದೇಶ ಸಂಖ್ಯೆ ಕರ್ನಾಟಕ ಮುನ್ಸೀಮು 2003  
ದಿನಾಂಕ 09-05-2003ರ ಪ್ರಕಾರ ಮುದ್ರಿಸಲಾಗಿದೆ.

ಕರ್ನಾಟಕ ಸರ್ಕಾರ  
Government of Karnataka

ದಸ್ತಾವೇಜು ಹಾಳೆ  
Document Sheet

ತೇ



ನೋಂದಣಿ ಹಾಗೂ ಮುದ್ರಾಂಕ ಇಲಾಖೆ  
Registration and Stamps Department

ಬೆಲೆ : ರೂ. 2/-

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು  
This sheet can be used for any document

ದಸ್ತಾವೇಜನ್ನು ಬರೆದುಕೊಟ್ಟ ದಿನಾಂಕ  
Date of execution

ಪಾವತಿಸಿದ ಒಟ್ಟು ಮುದ್ರಾಂಕ ಶುಲ್ಕ ರೂ.  
Total stamp duty paid Rs.

: 8 :

2. The President has the powers for calling all the meetings and shall preside the meeting and gives direction to other trustees whenever required for conducting of the Emergency meeting/s.
3. The President shall take the necessary steps required for the furtherance, upliftment, better administration and smooth running of the Trust.
4. The President shall be the Chief administrative officers regarding planning program of the developing work of the Trust.
5. The President shall be responsible for all the acts, deeds, etc., of the Trust and for the same he shall have all the rights to do the necessary deeds, etc.
6. The President shall execute valid receipts for having received the donations, gifts, etc., in cash or kind on behalf of Trust.
7. The President shall be in charge of and responsible for the safe custody of the records relating to the administration of the Trust and its properties, both movable and immovable.
8. The President shall be responsible for all the official correspondence of the Trust and he shall keep all the records thereof.
9. The President shall prepare the agenda and convene meeting of the Board of Trustees and to record the minutes of such meeting/s.
10. The President shall commence the meeting of the Board and Trustees and maintain regulations, proceedings, minute books, etc., of the meetings.
11. The President shall implement and give effect to the resolutions and decision passed by the Board of Trustee.
12. The President shall cause to be prepared and maintained all the statements and returns, etc., required in connection with the management of the trust, with the help of the other Trustees and all its day today administration and is entitled to sign and execute all the relevant papers pertaining to the Trust, its property and other works related to it, for attaining the aims and objects of the Trust.
13. Further, in general to do all the works of the Trust and to do all the necessary acts, deeds, etc., necessary for the purpose of achieving the objects of the Trust.

Contd9

1)

2)

ಈ ದಸ್ತಾವೇಜು ಹಾಳೆಯನ್ನು ಕರ್ನಾಟಕ ಸರ್ಕಾರದ  
ಅಧೀನ ಸಂಖ್ಯೆ ಕಂಞ 152 ಮುನೋಮು 2003  
ದಿನಾಂಕ 09-05-2003ರ ಪ್ರಕಾರ ಮುದ್ರಿಸಲಾಗಿದೆ.

ಕರ್ನಾಟಕ ಸರ್ಕಾರ  
Government of Karnataka

ದಸ್ತಾವೇಜು ಹಾಳೆ  
Document Sheet

ತೇ



ನೋಂದಣಿ ಹಾಗೂ ಮುದ್ರಾಂಕ ಇಲಾಖೆ  
Registration and Stamps Department

ಬೆಲೆ: ರೂ. 2/-

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು  
This sheet can be used for any document

ದಸ್ತಾವೇಜನ್ನು ಬರೆದುಕೊಟ್ಟ ದಿನಾಂಕ  
Date of execution

ಪಾವತಿಸಿದ ಒಟ್ಟು ಮುದ್ರಾಂಕ ಶುಲ್ಕ ರೂ.  
Total stamp duty paid Rs.

: 9 :

14. All correspondence and all financial statements and returns required in connection with the management of the Trust will be carried or and prepared by the President.
15. To sign on all loan papers for obtaining the bank loan in any nationalized bank, financial institution etc.
16. To sign on all relevant papers for obtaining the permission for the construction of building and other permission in respect of educational institution before the concerned competent authority.
17. The President shall maintain the proper books of accounts and shall produce the same whenever the board of trustees demands for proper verification.

#### **BOOKS OF ACCOUNTS, BANK ACCOUNTS, ACCOUNTING YEAR AND AUDIT:**

The President, shall prepare, maintain and keep the necessary books of accounts required for the Trust. The President shall primarily be responsible for the proper maintenance of the book and accounts of the Trust.

All the books of accounts of the Trust shall be audited from a Chartered Accountant every year and an Audit Report is to be obtained and maintained in the Trust. Such Auditor (C.A) shall be appointed every year in the meeting of the Trust. The accounting year for the purpose of books and accounts of the Trust shall be from 1<sup>st</sup> April to 31<sup>st</sup> March of the succeeding year.

The Bank Account shall be opened in any Nationalized Bank, Private Banks, Financial Institutions, Co-Operative societies in the name of the Trust and shall be operated by the President.

#### **LEGAL PROCEEDINGS**

The Trust may sue or be sued in its name. Any proceedings of the Court by or against the Trust shall be signed by President or such other Trustee, as may be especially empowered for that purpose, by a resolution in writing by the Board of Trustees, in the meeting of the Trust and they have all the powers to take necessary decision in the interest of the Trust.

Contd10

1)

2)

ಅಧ್ಯಕ್ಷರು



ಈ ದಸ್ತಾವೇಜು ಹಾಳೆಯನ್ನು ಕರ್ನಾಟಕ ಸರ್ಕಾರದ  
ಅಧಿಕಾರ ಸಂಖ್ಯೆ ಕಂ. 152 ಮುನೋಮು 2003  
ದಿನಾಂಕ 09-05-2003ರ ಪ್ರಕಾರ ಮುದ್ರಿಸಲಾಗಿದೆ.

ಕರ್ನಾಟಕ ಸರ್ಕಾರ  
Government of Karnataka

ದಸ್ತಾವೇಜು ಹಾಳೆ  
Document Sheet

ತೇ



ನೋಂದಣಿ ಹಾಗೂ ಮುದ್ರಾಂಕ ಇಲಾಖೆ  
Registration and Stamps Department

ಬೆಲೆ : ರೂ. 2/-

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು  
This sheet can be used for any document

ದಸ್ತಾವೇಜನ್ನು ಬರೆದುದಿನಾಂಕ  
Date of execution

ಪಾವತಿಸಿದ ಒಟ್ಟು ಮುದ್ರಾಂಕ ಶುಲ್ಕ ರೂ.  
Total stamp duty paid Rs.

: 10 :

This Supplementary Amended Trust Deed is part and parcel of previous original Trust Deed document No. 48/2003-04, Book-IV, DATED: 02-08-2003 (Registered on 04-08-2003)

Hence, this Amended Trust Deed is made and executed on the Day and Year hereinabove mentioned with free will and consent without any force or fraud in presence of the witnesses.

**NAME, SIGNATURES OF THE TRUSTEES**

Sl. No.	Name of the Trustees	Signature
1.	Smt. AMARESHWARI CHINCHANSUR W/o BABURAO CHINCHANSUR	
2.	Smt. VIJAYA W/o SUBHASHCHANDRA	

**WITNESSES**

1. Mohd. Haneef S/o  
Ruknuddin Sab,  
R/o J.R. Nagar,  
Gulbarga.

2. Vijaykumar Biradar,  
R/o Madagunaki  
Tq: Aland,  
Dist: Gulbarga.

Drafted by me

R.A. Pujari,  
Advocate